

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್  
|| ನಂದಾವಿಳಕ್ಕು ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ನಂದಾವಿಳಕ್ಕು ॥

ತಿರುನಾಂಗೂರ್ ಮಣಿಮಾಡಕ್ಕೋಯಿಲ್

‡ನಂದಾ ವಿಳಕ್ಕೇ ! ಅಳತ್ತಿಱ್ಱಿಯಾಯ್ ! \*  
ನರ ನಾರಣನೇ ! ಕರು ಮಾ ಮುಗಿಲ್ ಪೋಲ್  
ಎಂದಾಯ್ \* ಎಮಕ್ಕೇ ಅರುಳಾಯ್ ಎನ ನಿನ್ನು \*  
ಇಮೈಯೋರ್ ಪರವುಂ ಇಡಂ \* ಎತ್ತಿಶೈಯುಂ  
ಕಂದಾರಂ ಅಂತೇರ್ ಇಶೈ ಪಾಡ ಮಾಡೇ \*  
ಕಳಿ ವಂಡು ಮಿಱಿಱ್ಱಿ ನಿಱಿಲ್ ತುದೈಂದು \*  
ಮಂದಾರಂ ನಿನ್ನು ಮಣ ಮಲ್ಲು ನಾಂಗೂರ್ \*  
ಮಣಿಮಾಡ ಕೋಯಿಲ್ ವಣಂಗೇ ಮನನೇ (೧)

ಮುದಲೈ ತ್ತನಿ ಮಾ ಮುರಣ್ ತೀರ ಅನ್ನು \*  
ಮುದು ನೀರ್ ತ್ತಡತ್ತು ಚ್ಚೆಂಗಣ್ ವೇಱಂ ಉಯ್ಯ \*  
ವಿದಲೈತ್ತಲೈ ಚ್ಚೆನ್ನದಱ್ಱೇ ಉದವಿ \*  
ವಿನೈ ತೀರ್ತ್ತ ಅಮಾರ್ ಇಡಂ \* ವಿಣ್ಣಿಣವುಂ  
ಪದಲೈ ಕ್ಕಬೋದತ್ತೊಳಿ ಮಾಡ ನೆಱ್ಱಿ \*  
ಪವಳ ಕೋಱುಂಗಾಲ ಪೈಂಗಾಲ್ ಪುಱವಂ \*  
ಮದಲೈ ತ್ತಲೈ ಮೇ ಪೆಡೈ ಕೂಡು ನಾಂಗೂರ್ \*  
ಮಣಿಮಾಡ ಕೋಯಿಲ್ ವಣಂಗೇ ಮನನೇ ! (೨)

ಕೊಲೈ ಪ್ಪುಣ್ ತಲೈ ಕ್ಕುನ್ನಂ ಒನ್ನುಯ್ಯ \* ಅನ್ನು  
ಕೊಡು ಮಾ ಮುದಲೈಕ್ಕಿಡರ್ ಶೆಯ್ದು \* ಕೊಂಗಾರ್

---

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ಇಲೈ ಪ್ಪುಂಡರಿಗತ್ತವಳ್ ಇನ್ನಂ \* ಅನ್ನೋ -  
 ಡಣೈಂದಿಟ್ಟ ಅಮ್ಮಾನ್ ಇಡಂ \* ಆಳ್ ಅರಿಯಾಲ್  
 ಅಲೈಪ್ಪುಂಡ ಯಾನೈ ಮರುಪ್ಪುಂ ಅಗಿಲುಂ \*  
 ಅಣಿ ಮುತ್ತುಂ ವೆಣ್ ಶಾಮರೈಯೋಡು \* ಪೊನ್ನಿ  
 ಮಲೈ ಪ್ಪುಂಡಂ ಅಂಡ ತ್ತಿರೈ ಉಂದು ನಾಂಗೂರ್ \*  
 ಮಣಿಮಾಡ ಕ್ಕೋಯಿಲ್ ವಣಂಗೇ ಮನನೇ (ಒ)

ಶಿಱೈಯಾರ್ ಉವಣ ಪ್ಪುಳ್ ಒನ್ನೇಱಿ \* ಅನ್ನು  
 ದಿಶೈ ನಾನ್ದುಂ ನಾನ್ದುಂ ಇರಿಯ \* ಶೆರುವಿಲ್  
 ಕಱೈಯಾರ್ ನೆಡು ವೇಲ್ ಅರಕ್ಕರ್ ಮಡಿಯ \*  
 ಕಡಲ್ ಶೂಱ್ ಇಲಂಗೈ ಕಡಂದಾನ್ ಇಡಂ ತಾನ್ \*  
 ಮುಱೈಯಾಲ್ ವಳಕ್ಕಿನ್ ಮು ತ್ತಿಯರ್ ನಾಲ್ ವೇದರ್ \*  
 ಐ ವೇಳ್ವಿ ಆಱಂಗರ್ ಏಱಿನ್ ಇಶೈಯೋರ್ \*  
 ಮುಱೈಯೋರ್ ವಣಂಗ ಪ್ಪುಗಱ್ ಎಯ್ರು ನಾಂಗೂರ್ \*  
 ಮಣಿಮಾಡ ಕ್ಕೋಯಿಲ್ ವಣಂಗೇ ಮನನೇ ! (ಊ)

ಇಱೈಯಾಡು ಕೊಂಗೈ ತ್ತಲೈ ನಂಜಂ ಉಂಡಿಟ್ಟು \*  
 ಇಳಂಗನ್ನು ಕೊಂಡು ವಿಳಂಗಾಯ್ ಎಱಿಂದು \*  
 ತಱೈ ವಾಡ ವನ್ ತಾಳ್ ಕುರುಂದಂ ಒಶಿತ್ತು \*  
 ತಡನ್ ತಾಮರೈ ಪ್ಪೊಯೈ ಪುಕ್ಕಾನ್ ಇಡಂದಾನ್ \*  
 ಕುಱೈಯಾಡ ವಲ್ಲಿ ಕ್ಕುಲಂ ಆಡ ಮಾಡೇ \*  
 ಕುಯಿಲ್ ಕೂವ ನೀಡು ಕೊಡಿ ಮಾಡಂ ಮಲು \*  
 ಮುಱೈಯಾಡು ಶೋಲೈ ಮಯಿಲ್ ಆಲು ನಾಂಗೂರ್ \*  
 ಮಣಿಮಾಡ ಕ್ಕೋಯಿಲ್ ವಣಂಗೇ ಮನನೇ (ಋ)

ಪಣ್ ನೇರ್ ವೊಳಿ ಆಯ್ಚ್ಚಿಯರ್ ಅಂಜ ವಂಜ \*  
 ಪಗು ವಾಯ್ ಕ್ಕುಡುದುಕ್ಕಿರಂಗಾದು \* ಅವಳ್ ತನ್  
 ಉಣ್ಣಾ ಮುಲೈ ಮುಱ್ವಳ್ ಆವಿಯೋಡುಂ \*  
 ಉಡನೇ ಶುವೈತ್ತಾನ್ ಇಡಂ \* ಓಂಗು ಪೈನ್ ತಾಳ್  
 ಕಣ್ಣಾರ್ ಕರುಮ್ಪಿನ್ ಕಱೈ ತಿನ್ನು ವೈಗಿ \*  
 ಕುನೀರಿಲ್ ಮೂಱ್ಗಿ ಚ್ಚೆಱು ನೀರ್ ತ್ತಡತ್ತು \*

ಮಣ್ ಏಂದಿಳ ಮೇದಿಗಳ್ ವೈಗು ನಾಂಗೂರ್ \*  
ಮಣಿಮಾಡ ಕ್ಕೋಯಿಲ್ ವಣಂಗೇ ಮನನೇ (೬)

ತಳೈ ಕ್ಕಟ್ಟವಿಲ್ ತಾಮರೈ ವೈಗು ಪೊಯೈ \*  
ತಡಂ ಪುಕ್ಕಡಂಗಾ ವಿಡಂ ಕಾಲ್ ಅರವಂ \*  
ಇಳೈಕ್ಕ ತ್ತಿಳೈತ್ತಿಟ್ಟದ್ ಉಚ್ಚಿ ತನೈಲ್ \*  
ಅಡಿ ವೈತ್ತ ಅಮ್ಮಾನ್ ಇಡಂ \* ಮಾ ಮದಿಯಂ  
ತಿಳೈಕ್ಕುಂ ಕೊಡಿ ಮಾಳಿಗೈ ಶೂೞ್ ತೆರುವಿಲ್ \*  
ಶೆಲು ಮುತ್ತು ವೆಣ್ಣೆಱ್ಕನ ಚೆನ್ನು \* ಮುನ್ನಿಲ್  
ವಳೈಕ್ಕೈ ನುಳೈ ಪ್ಪಾವೈಯರ್ ಮಾಱು ನಾಂಗೂರ್ \*  
ಮಣಿಮಾಡ ಕ್ಕೋಯಿಲ್ ವಣಂಗೇ ಮನನೇ (೭)

ತುಳೈಯಾರ್ ಕರು ಮೇ ಕುಟಲ್ ಆಯ್ಚ್ಚಿಯರ್ ತಂ \*  
ತುಗಿಲ್ ವಾರಿಯುಂ ಶಿಱ್ಱಿಲ್ ಶಿದೈತ್ತುಂ \* ಮುಱ್ಱಾ  
ಇಳೈಯಾರ್ ವಿಳೈಯಾಟೊಡು ಕಾದಲ್ ವೆಳ್ಳಂ \*  
ವಿಳೈವಿತ್ತ ಅಮ್ಮಾನ್ ಇಡಂ \* ವೇಲ್ ನೆಡುಂಗಣ್  
ಮುಳೈ ವಾಳ್ ಎಯಿಱ್ಱು ಮಡವಾರ್ ಪಯಿಱ್ಱು \*  
ಮೋಲಿ ಕೇಟ್ಟಿರುಂದು ಮುದಿರಾದ ಇನ್ ಶೋಲ್ \*  
ವಳೈ ವಾಯ ಕಿಳೈ ಮಱೈ ಪಾಡು ನಾಂಗೂರ್ \*  
ಮಣಿಮಾಡ ಕ್ಕೋಯಿಲ್ ವಣಂಗೇ ಮನನೇ (೮)

ವಿಡೈಯೋಡ ವೆನ್ನಾಯ್ಚ್ಚಿ ಮೇ ತೋಳ್ ನಯಂದ \*  
ವಿಗಿದಾ ! ವಿಳಂಗು ಶುಡರ್ ಆಱಿ ಎನ್ನುಂ \*  
ಪಡೈಯೋಡು ಶಂಗೊನ್ನುಡೈಯಾಯ್ ! ಎನ ನಿನ್ನು \*  
ಇಮ್ಮೈಯೋರ್ ಪರವುಂ ಇಡಂ \* ಪೈಂದಡತ್ತು  
ಪ್ಪಡೈಯೋಡು ಶೆಂಗಾಲ ಅನ್ನಂ ತುಗೈಪ್ಪ \*  
ತೊಗೈ ಪ್ಪುಂಡರೀಗತ್ತಿಡೈ ಚ್ಚೆಂಕಱುನೀರ್ \*  
ಮಡೈಯೋಡ ನಿನ್ನು ಮದು ವಿಮ್ಮು ನಾಂಗೂರ್ \*  
ಮಣಿಮಾಡ ಕ್ಕೋಯಿಲ್ ವಣಂಗೇ ಮನನೇ (೯)

‡ವಂಡಾರ್ ಪೊಱಿಲ್ ಶೂಱ್ಂದಟಗಾಯ ನಾಂಗೂರ್ \*  
 ಮಣಿಮಾಡ ಕ್ಕೋಯಿಲ್ ನೆಡುಮಾಲುಕ್ಕು \* ಎನ್ನುಂ  
 ತೊಂಡಾಯ ತೊಲ್ ಶೀರ್ ವಯಲ್ ಮಂಗೈಯರ್ ಕೋರ್ \*  
 ಕಲಿಯರ್ ಒಲಿಶೆಯ್ ತಮಿಱ್ ಮಾಲೈ ವಲ್ಲಾರ್ \*  
 ಕಂಡಾರ್ ವಣಂಗ ಕ್ಕಳಿ ಯಾನೈ ಮೀದೇ \*  
 ಕಡಲ್ ಶೂಱ್ ಉಲಗುಕ್ಕೊರು ಕಾವಲರಾಯ್ \*  
 ವಿಣ್ ತೋಯ್ ನೆಡು ವೆಣ್ ಕುಡೈ ನೀಱಲಿರ್ ಕೀಱ್ \*  
 ವಿರಿ ನೀರ್ ಉಲಗಾಂಡು ವಿರುಮ್ಬುವರೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||